



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೨೩, ಮಾರ್ಚ್, ೨೦೨೨ (ಚೈತ್ರ, ೦೨, ಶಕವರ್ಷ, ೧೯೪೪) BENGALURU, WEDNESDAY, 23, MARCH, 2022 (CHAITHRA, 02, SHAKAVARSHA, 1944)	ನಂ. ೧೬೪ No. 164
-----------------------	--	--------------------

ಕರ್ನಾಟಕ ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆ,
ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾ ಉಪನಿರ್ದೇಶಕರು [ಆಡಳಿತ], ಸಾರ್ವಜನಿಕ ಶಿಕ್ಷಣ ಇಲಾಖೆ,
ಧಾರವಾಡ ಜಿಲ್ಲೆ.

ಸಂಖ್ಯೆ : ಇ2.ಪ.ಪ್ರಾ.ಶಾ.ಶಿ.ನೇಮಕಾತಿ/03/2021-22

ದಿನಾಂಕ: 22/03/2022

ತಿದ್ದುಪಡಿ ಅಧಿಸೂಚನೆ.

2021-22ನೇ ಸಾಲಿನಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) (Graduate Primary Teacher for Class 6 to 8) ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಸಂಖ್ಯೆ: ಇ2.ಪ.ಪ್ರಾ.ಶಾ.ಶಿ.ನೇಮಕಾತಿ/03/2021-22 ದಿನಾಂಕ: 21/03/2022ರನ್ವಯ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಪತ್ರಿಕೆ ಭಾಗ-3ರ ನಂ:137ರಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಯ ಕಂಡಿಕೆ 19ರ ಪುಟ ಸಂಖ್ಯೆ : 14, 15 ರಲ್ಲಿನ ಅಂಶವನ್ನು ಈ ಕೆಳಕಂಡಂತೆ ಮಾಡಲಾಗಿರುವ ತಿದ್ದುಪಡಿಯಂತೆ ಓದಿಕೊಳ್ಳತಕ್ಕದ್ದು.

ಕೋಷ್ಟಕ :02 ವಿಷಯ ಮತ್ತು ನಿಗದಿಪಡಿಸಿರುವ ಗರಿಷ್ಠ ಅಂಕಗಳ ವಿಂಗಡಣೆ

ಪೇಪರ್-2

ಭಾಷೆ-ಆಂಗ್ಲ, ಗಣಿತ & ವಿಜ್ಞಾನ , ಜೀವ ವಿಜ್ಞಾನ ಹಾಗೂ ಸಮಾಜವಾದಗಳು ಶಿಕ್ಷಕರಿಗೆ ಮಾತ್ರ				
ಪ್ರಸ್ತುತ ಇರುವುದು			ತಿದ್ದುಪಡಿ ಮಾಡಿರುವುದು	
ಕ್ರ.ಸಂ	ವಿಷಯ	ಅಂಕಗಳು		
02	ಆಯಾ ವಿಷಯದ ಜ್ಞಾನ - ಬಹು ಆಯ್ಕೆಯ ಪ್ರಶ್ನೆಗಳು (ಓ.ಎಂ.ಆರ್ ಶೀಟ್‌ನಲ್ಲಿ ಉತ್ತರಿಸಬೇಕು)	100	ಆಯಾ ವಿಷಯದ ಜ್ಞಾನ- ವಿವರಣಾತ್ಮಕ ಉತ್ತರ ಬರೆಯಬೇಕಾದ ಪ್ರಶ್ನೆಗಳು	100

ಕೋಷ್ಟಕ -3ರ ಭಾಷಾ ಸಾಮರ್ಥ್ಯ ಪರೀಕ್ಷೆ- ಪೇಪರ್-3

ಪ್ರಸ್ತುತ ಇರುವುದು		ತಿದ್ದುಪಡಿ ಮಾಡಿರುವುದು	
ಗಣಿತ & ವಿಜ್ಞಾನ ಹಾಗೂ ಸಮಾಜ ವಾದಗಳು ಶಿಕ್ಷಕರಿಗೆ ಮಾತ್ರ		ಗಣಿತ & ವಿಜ್ಞಾನ, ಜೀವವಿಜ್ಞಾನ ಹಾಗೂ ಸಮಾಜ ವಾದಗಳು ಶಿಕ್ಷಕರಿಗೆ ಮಾತ್ರ	

ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ
ಹಾಗೂ ಜಿಲ್ಲಾ ಉಪನಿರ್ದೇಶಕರು [ಆಡಳಿತ],
ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಜಿಲ್ಲೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

(೧)